

ಕೆವೈಸಿ

(ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ)

ನಿಮ್ಮ ಬ್ಯಾಂಕ್ ಖಾತೆಯನ್ನು
ತೆರೆಯಲು ಮತ್ತು ನಿರ್ವಹಿಸಲು
ಕೆವೈಸಿ (ನಿಮ್ಮ ಗ್ರಾಹಕರನ್ನು
ತಿಳಿದುಕೊಳ್ಳಿ) ಸರಳವಾಗಿದೆ ಆದರೆ
ಅವಶ್ಯಕ.



01

ಒಬ್ಬ ವ್ಯಕ್ತಿಗೆ ಬ್ಯಾಂಕ್ ಖಾತೆ ತೆರೆಯಲು ಒಂದು ಅಧಿಕೃತವಾಗಿ ಮಾನ್ಯವಾದ ದಾಖಲೆ (OVD) ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಪ್ಯಾನ್ ಅಥವಾ ನಮೂನೆ 60 ಸಾಕಾಗುತ್ತದೆ. ಈ ಕೆಳಗಿನ ದಾಖಲೆಗಳನ್ನು OVD ಗಳಾಗಿ ಸ್ವೀಕರಿಸಲಾಗುತ್ತದೆ: ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಸಂಖ್ಯೆಯನ್ನು ಹೊಂದಿರುವ ಪುರಾವೆ, ಭಾರತ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿ, ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಸಹಿ ಮಾಡಿದ NREGA ಯಿಂದ ನೀಡಲಾದ ಉದ್ಯೋಗ ಕಾರ್ಡ್ ಮತ್ತು ಹೆಸರು ಮತ್ತು ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ನೀಡಲಾದ ಪತ್ರ.

02

ನಿಮ್ಮ ಪ್ರಸ್ತುತ ವಿಳಾಸವು ನಿಮ್ಮ ಬ್ಯಾಂಕ್‌ಗೆ ಸಲ್ಲಿಸಿದ ಪುರಾವೆಗಿಂತ ಭಿನ್ನವಾಗಿದ್ದರೆ, ಇ-ಕೆವೈಸಿ ದೃಢೀಕರಣದ ಮೂಲಕ ಅಂದರೆ ಬಯೋಮೆಟ್ರಿಕ್ ಅಥವಾ ಒಟಿಪಿ ಆಧಾರಿತ ದೃಢೀಕರಣದ ಮೂಲಕ ಆನ್‌ಬೋರ್ಡಿಂಗ್ ಮಾಡಿದ್ದರೆ, ನಿಮ್ಮ ಹೊಸ ವಿಳಾಸದ ಸರಳ ಸ್ವಯಂ ಘೋಷಣೆ ಸಾಕಾಗುತ್ತದೆ.

03

ಒಂದು ವೇಳೆ OVD ಲಭ್ಯವಿಲ್ಲದಿದ್ದರೆ, ಗ್ರಾಹಕರು ಸ್ವಯಂ-ದೃಢೀಕರಿಸಿದ ಛಾಯಾಚಿತ್ರವನ್ನು ಸಲ್ಲಿಸುವ ಮೂಲಕ 'ಸಣ್ಣ ಖಾತೆ' ತೆರೆಯಬಹುದು, ಖಾತೆಯಲ್ಲಿ ₹ 50,000 ವರೆಗಿನ ಬ್ಯಾಲೆನ್ಸ್, ತಿಂಗಳಿಗೆ ₹ 10,000 ವರೆಗೆ ಹಿಂಪಡೆಯುವಿಕೆ ಮತ್ತು ಪ್ರತಿ ಹಣಕಾಸು ವರ್ಷಕ್ಕೆ ₹ 1 ಲಕ್ಷದವರೆಗಿನ ಒಟ್ಟು ಕ್ರೆಡಿಟ್‌ಗಳನ್ನು ಹೊಂದಿರಬೇಕು.

04

ವ್ಯವಹಾರ ಸಂಬಂಧ/ಖಾತೆ ಆಧಾರಿತ ಸಂಬಂಧವನ್ನು ಸ್ಥಾಪಿಸುವ ಸಮಯದಲ್ಲಿ ಸಲ್ಲಿಸಿದ ದಾಖಲೆಗಳಲ್ಲಿ ಯಾವುದೇ ಬದಲಾವಣೆಯಾಗಿದ್ದರೆ, ಗ್ರಾಹಕರು ಬದಲಾವಣೆಯ 30 ದಿನಗಳ ಒಳಗೆ ನವೀಕರಿಸಿದ ದಾಖಲೆಗಳನ್ನು ಬ್ಯಾಂಕಿಗೆ ಒದಗಿಸಬೇಕು.

05

ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಗಾಗಿ, ದಯವಿಟ್ಟು ಆರ್ ಬಿ ಎಲ್ ಬ್ಯಾಂಕ್ ಅನ್ನು ಸಂಪರ್ಕಿಸಿ (ಸಂಪರ್ಕ ಸಂಖ್ಯೆ- 022 6232 7777, ಇ-ಮೇಲ್ ಐಡಿ: customer-care@rblbank.com). ನೀವು ಬ್ಯಾಂಕ್ ಒದಗಿಸಿದ ಪ್ರತಿಕ್ರಿಯೆಯಿಂದ ತೃಪ್ತರಾಗದಿದ್ದರೆ, ನೀವು ಭಾರತೀಯ ರಿಸರ್ವ್ ಬ್ಯಾಂಕ್ ನೇಮಿಸಿದ ಬ್ಯಾಂಕಿಂಗ್ ಒಂಬುಡ್ಸ್‌ಮನ್ (<https://cms.rbi.org.in>) ಕಚೇರಿಯನ್ನು ಸಂಪರ್ಕಿಸಬಹುದು.

ಈ ನಿಟ್ಟಿನಲ್ಲಿ ಯಾವುದೇ ಸಹಾಯಕ್ಕಾಗಿ, ದಯವಿಟ್ಟು ನಮ್ಮ ಶಾಖಾ ಅಧಿಕಾರಿಗಳನ್ನು ಸಂಪರ್ಕಿಸಿ.

apno ka bank

 **RBL BANK**